

ಎನ್.ಸಿ.ಸಿ. ನಿರ್ದೇಶನಾಲಯ (ರಾಜ್ಯಕ್ಷೇತ್ರ) ಬೆಂಗಳೂರು ಮತ್ತು ರಾಜ್ಯದ ವ್ಯಾಪ್ತಿಯಲ್ಲಿ ಖಾಲಿ ಇರುವ  
ಲಘುರ್ (ಗ್ರಹಿ 'ಕಿ') ಹುದ್ದೆಗಳ ನೇರ ನೇಮಕಾತಿ

### ಮುಖ್ಯ ಸೂಚನೆಗಳು

ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಸೂಚನೆಗಳನ್ನು ಎಚ್ಚರಕೆಯಿಂದ ಓದಿ ಮಾಹಿತಿಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು  
ಅದರಂತೆ ಕ್ರಮವಹಿಸಲು ಸೂಚಿಸಿದೆ.

1. ಅಭ್ಯರ್ಥಿಗಳು ಲಸ್ಟ್ (ಗ್ರಹ - ದಿ) ಹುದ್ದೆಗಳ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
2. ಅಭ್ಯರ್ಥಿಗಳು ಎರಡೂ ಹುದ್ದೆಗಳಿಗೂ ಅರ್ಜಿರಾಗಿದ್ದಲ್ಲಿ ಎರಡೂ ಹುದ್ದೆಗಳಿಗೆ ಅರ್ಜಿಯನ್ನು ಪ್ರತ್ಯೇಕವಾಗಿ ಅರ್ಜಿಯನ್ನು  
ಸಲ್ಲಿಸಬೇಕು. ಎರಡೂ ಹುದ್ದೆಗಳಿಗೂ ಪ್ರತ್ಯೇಕವಾಗಿ ಶುಲ್ಕವನ್ನು ಪಾವತಿಸಬೇಕು.
3. ಪ್ರಾಧಿಕಾರದ ವೆಬ್‌ಸೈಟ್ <http://kea.kar.nic.in> ನಿಂದ ವಿವರವಾದ ಸೂಚನೆಗಳನ್ನು ಡೋಲ್ರೋ  
ಮಾಡಿಕೊಳ್ಳಬಹುದು.
4. ಪ್ರಾಧಿಕಾರದ ವೆಬ್‌ಸೈಟ್ <http://kea.kar.nic.in> ನಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
5. ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟನಲ್ಲಿ ನೀಡಿರುವ ಎಲ್ಲಾ ಸೂಚನೆಗಳನ್ನು ಕಟ್ಟಿಟಾಗಿ ತಪ್ಪದೇ ಪಾಲಿಸಬೇಕು,  
ಸೂಚನೆಗಳನ್ನು ಪಾಲಿಸದಿರುವ ಅಭ್ಯರ್ಥಿಗಳು ಅನರ್ಜಿಗೊಳ್ಳುತ್ತಾರೆ.
6. ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ದಾಖಲೆಗಳ ಪ್ರತಿಗಳನ್ನು ತಮ್ಮಾಡನೆ ಇಟ್ಟಿಕೊಂಡು ಅಗತ್ಯಬಿದ್ಧಲ್ಲಿ ಅದನ್ನು ಹಾಜರು  
ಪಡಿಸಬೇಕು.
  - (ಅ) ಅಂತಿಮವಾಗಿ ಸಲ್ಲಿಸುವ ಅರ್ಜಿಯ ಮೂರು ಪ್ರತಿಗಳು
  - (ಆ) ಶುಲ್ಕವನ್ನು ಪಾವತಿಸಿರುವುದಕ್ಕೆ ಜೆಲನ್ ಪ್ರತಿ
  - (ಇ) ಸ್ಕ್ಯಾನ್ ಮಾಡಿ ಸಲ್ಲಿಸಿರುವ ಅಭ್ಯರ್ಥಿಯ ಭಾವಚಿತ್ರದ 2-3 ಪ್ರತಿಗಳು
7. (ಅ) ತುರ್ತು ಸನ್ವೇಶದಲ್ಲಿ ಪ್ರಾಧಿಕಾರವು ಅಭ್ಯರ್ಥಿಗಳು ನಮೂದಿಸುವ ಮೊಬೈಲ್ ಸಂಖ್ಯೆಗೆ / ಇ-ಮೇಲ್ ವಿಳಾಸಕ್ಕೆ  
ಸಂದೇಶವನ್ನು ಕಳುಹಿಸುವ ಸಾಧ್ಯತೆ ಇರುವುದರಿಂದ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು  
ನಮೂದಿಸುವಾಗ ತಮ್ಮದೇ ಮೊಬೈಲ್ ಸಂಖ್ಯೆ ಹಾಗು ಇ-ಮೇಲ್ ವಿಳಾಸವನ್ನು ನಮೂದಿಸಲು ಸೂಚಿಸಿದೆ.
- (ಆ) ತಪ್ಪಾಗಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ಕಾರಣ ಸಕಾಲದಲ್ಲಿ ಸಂದೇಶಗಳು ಅಭ್ಯರ್ಥಿಗಳಿಗೆ ತಲುಪದಿದ್ದಲ್ಲಿ  
ಅಂತಹ ಪ್ರಕರಣಗಳಿಗೆ ಅಭ್ಯರ್ಥಿಗಳೇ ಜವಾಬ್ದಾರರಾಗುತ್ತಾರೆ.
8. ಹೊಸ ಮಾಹಿತಿ / ಸೂಚನೆಗಳ ವಿವರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಎಲ್ಲಾ ಅಭ್ಯರ್ಥಿಗಳು, ಕನಾಟಕ ಪರೀಕ್ಷೆ ಪ್ರಾಧಿಕಾರದ  
ವೆಬ್‌ಸೈಟ್ <http://kea.kar.nic.in> ಅನ್ನು ನೋಡುವಂತೆ ಸೂಚಿಸಲಾಗಿದೆ.
9. ಅಭ್ಯರ್ಥಿಗಳಿಗೆ ತುರ್ತು ಮಾಹಿತಿ ನೀಡಬೇಕಾದ ಸಂದರ್ಭದಲ್ಲಿ ಪ್ರಾಧಿಕಾರವು, ಅವರು ನೀಡಿರುವ ಮೊಬೈಲ್ ಸಂಖ್ಯೆಗೆ / ಇ-  
ಮೇಲ್ ವಿಳಾಸಕ್ಕೆ ಮಾಹಿತಿ ನೀಡುಬಹುದಾದ್ದರಿಂದ ಮೊಬೈಲ್ ಹಾಗು ಇ-ಮೇಲ್ ಅನ್ನು ಪರಿಶೀಲಿಸಲು ಕೋರಿದೆ ಹಾಗು  
ಪ್ರಾಧಿಕಾರದ ವೆಬ್‌ಸೈಟ್ <http://kea.kar.nic.in> ಕನಿಷ್ಠ ಪಕ್ಕ ದಿನಕ್ಕೆರಡು ಸಲ ನೋಡುವಂತೆ ಸೂಚಿಸಿದೆ.

వినో.సి.సి. శిద్ధేశనాలయ (రాజుకుంటల్) బీంగఅరు మత్తు రాజుడ వ్యక్తియల్లి ఖాలి ఇయవ  
లస్తర్ గ్రూప్ ‘ఇ’ కుట్టగత నేర నేమకాతి

ಮುಖ್ಯ ಸೂಚನೆಗಳು

1. అభ్యర్థిగాలు కుద్దెగాలేగిన నిగదిపడిసియివ అకోతా షరత్తుగాలన్న / నూజనెగాలన్న ఎళ్ళపరచింద టది మాహితియిన్న నంపుణివారి అధ్య మాతికేండు అదరంతే క్రమవహినలు నూజిసిదే.
  2. అభ్యర్థిగాలు, ఆనోల్సైనో అజీం నమునెయిల్లి ఒదిసియివ మాహితి అధ్యవా అభ్యర్థిగాలు, / హోషపరు నల్లిసియివ ఇస్క్రితర యావుదే దాబలీ/గాలు, నుఱ్చు/తప్పు/ తిద్దులారియివ/ నకల దాబలీ/గాలీందు కండుబంద పశ్చదల్లి, ఆతన/ ఆకేయ అభ్యర్థితనవన్న, రద్దు పడినలాగువుదు కాను ఆతన/ ఆకేయ నేమకాతియిన్న యావుదే కంతదల్లి రద్దుపడినలాగువుదు మత్తు అంతక అభ్యర్థియి చిరుద్ద నకారచింద క్రిచినలో చేంకాధ్మేయిన్న హెడలాగువుదు.
  3. ఎల్లు నంబంధిసిద దాబలీగాలు / అంక పట్టిగాలు / చించనలాతియి ప్రమాణపత్రగాలు కాను ఇస్క్రితర అవళ్ళు ప్రమాణ పత్రగాలన్న అజీం నల్లినలు నిగదిపడిసియివ కేఁనెయి చినాంక అధ్యవా అదక్కు చేందలన చినాంకదేశాగిన అభ్యర్థిగాలు కడ్డాయివారి పడేచిరబేఁకు / హేందిరబేఁకు.
  4. కేఁవల అజీంయిన్న నల్లినద మాత్రకై అభ్యర్థియి నేమకాతిగి అకోతేయిన్న పడేచిరువ కశ్చన్న హేందిరువేనొందు భావినబారదు - దాబలీగా పరికీలనెయి నంతరచే అభ్యర్థిగాలు నల్లినువ మాహితిగాలన్న పరిగణిసలాగువుదు.
  5. నంపుణివారి ఎల్లు మాహితిగాలన్న టది అధ్య మాతికేండుతిద్దేనొందు అభ్యర్థిగాలు ఒట్టేగేయిన్న నూజిసిద నంతరచే అభ్యర్థిగాలిగిన ఆనోల్సైనో ములక అభ్యర్థియి చివరగాలన్న దాబలినలు అవకాశ కల్గినలాగువుదు.

ఆభ్యర్థిగాళు ఆనోలైన్ మాలక అజీ సల్లినువ మేదలు ఈ కేతగి నిఎడియవ దాబిలీగాలన్న తమ్ముడనే సీద్వారి ఇట్లుకేందు నంతర అజీయల్లున చివరగాలన్న దాబిలనలు కేఁరిదే.

- (ಅ) JPG Format ನಲ್ಲಿ ಸ್ವಾನ್ಯದ ಮಾಡಿದ ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ  
(ಆ) JPG Format ನಲ್ಲಿ ಸ್ವಾನ್ಯದ ಮಾಡಿದ ಅಭ್ಯರ್ಥಿಯ ಸಹಿ  
(ಇ) JPG Format ನಲ್ಲಿ ಸ್ವಾನ್ಯದ ಮಾಡಿದ ಅಭ್ಯರ್ಥಿಯ ಎಡಗೆ ಹೆಬ್ಬಿರಳ ಗುರುತು  
(ಈ) ಹೆಸರು, ಜನ್ಮ ದಿನಾಂಕ, ನೋಂದಣಿ ಸಂಖ್ಯೆ, ಅಂತರಾಳ ಮತ್ತು ತೇಗೆಡಿಯಾದ ವಣವನ್ನು  
ದಾಖಲಿಸಲು ಎನ್.ಎನ್.ಎಲ್.ಸಿ / 10ನೇ ತರಗತಿಯ ಅಂತರಾಳ

ಅಭ್ಯರ್ಥಿಗಳು ಅನೇಕೊಂದೆ ಮಾಲಕ ಅಜ್ಞೆ ನಲ್ಲಿಸುವ ವೇದಲು ಖಾಲಿ ಇರುವ ಅಜ್ಞೆ ನಮ್ಮೆನೆಯನ್ನು ಪ್ರಾಧಿಕಾರದ ಚೆಂಬೋಸ್ಟೆಟಿನಿಂದ ಡೋನೊಲೈಡ್ ಮಾಡಿ ಅಜ್ಞೆ ತಂಬಲವ ವಿಧಾನವನ್ನು ಅಭ್ಯಾಸ ಮಾಡಿಕೊಳ್ಳ.

ಅಂತಿಮವಾಗಿ ನಲ್ಲಿನುವ ಅರ್ಜಿಯಲ್ಲಿನ ಮಾಹಿತಿ / ವಿವರಗಳನ್ನು ಮುಂದಿನ ನೇಮಕಾತಿ ಪ್ರಕ್ರಿಯೆಗೆ ಪರಿಗಣಿಸಲಾಗುವದಲಿಂದ ಮಾಹಿತಿಗಳನ್ನು ದಾಖಲಿಸುವ ಸಂದರ್ಭದಲ್ಲಿ ಯಾವುದೇ ತಪ್ಪಗಳನ್ನು ಮಾಡಬಿರುಲು ಸಂಖ್ಯೆಯಿಂದ ಮತ್ತು ಅಭ್ಯರ್ಥಿಯ ಭಾವಜಿತ್ರ. ನಹಿ ಮತ್ತು ಎಡಗ್ನೇ ಹೆಚ್ಚಿಲಿಗಳನ ಗುರುತು ಹೊರತುಪಡಿಸಿ ಬೇರೆ ಯಾವುದೇ ದಾಖಲೆಗಳನ್ನು / ಪ್ರಮಾಣಪತ್ರಗಳನ್ನು ಅಪೇಕ್ಷಿತ್ತು ಮಾಡುವಂತಿಲ್ಲ.

## 6. ಅಜ್ಞಾನಲ್ಲಿನವರ ವಿಧಾನ

ಶ್ರಮ: 1 - ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ <http://kea.kar.nic.in> ನಲ್ಲಿ ಅಧಿಸೂಚನೆ ಇತ್ತೀಚೆಗೆ ಗೊಳಿಸಿದ ಅಂತಹ ಅಜ್ಞಾನ ಅಂತಹ ಮಾಡಿ ಹಾಗು ಅಧಿಸೂಚನೆ ಇತ್ತೀಚೆಗೆ ಗೊಳಿಸಿದ ಅಂತಹ ಅಜ್ಞಾನ ಅಂತಹ ಮಾಡಬೇಕು.

ಶ್ರಮ: 2 - ನಂತರ “ಹೀನ ಬಳಕೆದಾರರೇ? ನೊಂದಣಿಗಾರಿ ಇಲ್ಲಿ ಕ್ಲಿಕ್ ಮಾಡಿ” ಅನ್ನು ಆಯ್ದು ಮಾಡಿ ಅದರಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಂಡು ನೊಂದಣಿಯಲ್ಲಿನ (Registration) ವಿವರಗಳನ್ನು ಭರಿಸ ಮಾಡಬೇಕು.

ಶ್ರಮ: 3 - ನೊಂದಣಿಯಲ್ಲಿನ ವಿವರಗಳನ್ನು ತುಂಬಿದ ನಂತರ ಅಭ್ಯರ್ಥಿಗಳ ವೆಬ್‌ಸೈಟ್ ನಂಖ್ಯೆಗೆ ಅಳಿಸಿದೆಂದೇ ನಂಬರ್ ಮತ್ತು ಬಳಕೆದಾರರ ಬಿಂದಿ ಸಂಪರ್ಕಿಸಲಾಗುವುದು. ಹಾಗು ಅದೇ ಅಜ್ಞಾನ ಬಿಂದಿಯನ್ನು ಪರದೆಯ ಮೇಲೆ ತೋರಿಸಲಾಗುತ್ತದೆ.

ಶ್ರಮ: 4 - ಬಳಕೆದಾರರ ಬಿಂದಿ ಮತ್ತು ಹಾನೋವರ್‌ ಅನ್ನು ದಾಖಲಿಸಿ ಅಜ್ಞಾನಯಲ್ಲಿನ ವಿವರಗಳನ್ನು ದಾಖಲಿಸಲು ಪ್ರಾರಂಭಿಸಿ.

ಶ್ರಮ: 5 ಅಜ್ಞಾನಯಲ್ಲಿನ ವಿವರಗಳನ್ನು ದಾಖಲಿಸಿ ಮುಕ್ತಾಯಾದ ನಂತರ “Print Application” ಅನ್ನು ಆಯ್ದು ಮಾಡಿ. ಅಭ್ಯರ್ಥಿಗಳು ದಾಖಲಿಸಿರುವ ಎಲ್ಲಾ ವಿವರಗಳು ಪರದೆಯ ಮೇಲೆ ಕಾಣುತ್ತದೆ ಮತ್ತು ಅಭ್ಯರ್ಥಿಗಳು “Print” ಕೂಡ ತೆಗೆದುಕೊಳ್ಳಬಹುದು. ಎಲ್ಲಾ ವಿವರಗಳು ಸಲಿಯಾರಿದೆಯೇ ಎಂದು ಹರಿಸ್ತಿಸಿ, ಏನಾದರು ಬದಲಾವಣೆ ಮಾಡಬೇಕಿದ್ದಲ್ಲಿ ಬದಲಾಯಿಸಿ. ಯಾವುದೇ ಬದಲಾವಣೆ ಅಗತ್ಯವಿಲ್ಲ ಎಂದು ಖಚಿತಪಡಿಸಿಕೊಂಡು “NEXT” ಬಂಧನ್ ಅನ್ನು ಒತ್ತಿ.

ಶ್ರಮ: 6 ಅಭ್ಯರ್ಥಿಯ ಇತ್ತೀಚಿನ ಭಾವಜಿತ್ತ, ಸಹಿ ಮತ್ತು ಎಡಗ್ನೇ ಹೆಚ್ಚಿಲಿಗಳನ್ನು ಅಬೇಷ್ಟಿದ್ದೇ ಮಾಡಿ “NEXT” ಬಂಧನ್ ಅನ್ನು ಒತ್ತಿ..

ಶ್ರಮ: 7 - ಅಭ್ಯರ್ಥಿಯ “Declaration” ಅನ್ನು ಓದಿ, “ನಾನು ಒಪ್ಪುತ್ತೇನೆ (I Agree)” ಬಂಧನ್ ಅನ್ನು ಆಯ್ದು ಮಾಡಿಕೊಳ್ಳಬೇಕು.

ದಾಖಲಿಸಿ: “(I Agree)” ಬಂಧನ್ ಅನ್ನು ಆಯ್ದು ಮಾಡಿದ ನಂತರ ಪರದೆಯ ಮೇಲೆ ಅಭ್ಯರ್ಥಿಗಳಿಗೆ Confirmation ಸಂದೇಶವನ್ನು ತೋರಿಸಲಾಗುತ್ತದೆ. ನಂತರ ಅಭ್ಯರ್ಥಿಗಳು OK ಎಂದು ಆಯ್ದು ಮಾಡಿದಲ್ಲಿ ಭರಿಸಿದ ಅಜ್ಞಾನಯಲ್ಲಿನ ವಿವರಗಳನ್ನು ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಏನಾದರು ಬದಲಾವಣೆ ಮಾಡಬಯಸಿದಲ್ಲಿ ಅಭ್ಯರ್ಥಿಗಳು Cancel ಅನ್ನು ಆಯ್ದು ಮಾಡಿ ಬದಲಾವಣೆ ಮಾಡಬಹುದು.

ಶ್ರಮ: 8 - ಅಭ್ಯರ್ಥಿಗಳು OK ಎಂದು ಆಯ್ದು ಮಾಡಿದ ನಂತರ ಜಲನ್ Download ಮಾಡಿ ಜಲನ್ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಬೇಕು.

ಶ್ರಮ: 9 - ನಂತರ ಅಭ್ಯರ್ಥಿಗಳು ಕನಾಂಡಕದಲ್ಲಿನ SBM ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಜಲನ್ ಪ್ರತಿಯನ್ನು ಸಿಗಬಿತ ಶುಲ್ವವನ್ನು ಪಾವತಿಸಬೇಕು. ಬ್ಯಾಂಕಿನವರು ಒಂದು ಪ್ರತಿಯನ್ನು ತಮ್ಮಿಡನೆ ಇಟ್ಟಿಕೊಂಡು ಉತ್ತಿದ್ದ ಏರಡು ಪ್ರತಿಯನ್ನು ಅಭ್ಯರ್ಥಿಗೆ ಹಿಂದಿರುಗಿಸುತ್ತಾರೆ.

ಶ್ರಮ: 10 - ಅಭ್ಯರ್ಥಿಗಳು ಶುಲ್ವವನ್ನು ಪಾವತಿಸಿದ ನಂತರ ಅಜ್ಞಾನ ಪ್ರಿಂಟ್ ಅನ್ನು ತೆಗೆದುಕೊಳ್ಳಬೇಕು ಮತ್ತು ಅದನ್ನು ಅಗತ್ಯವಿದ್ದಾಗ ಹಾಜರ ಪಡಿಸಬೇಕು.

